




ಹೆಲ್ಪ್

## ಎಕಾಗ್ರತೆಗೆ ಬ್ಯಾಬರಿ

ಪ್ರಾಥಮಿಕ ಶಾಲೆಯಲ್ಲಿ ಓದುವ ವರ್ಯಾಂಶನ ಮಕ್ಕಳಲ್ಲಿ ಎಕಾಗ್ರತೆಯನ್ನು ಹೆಚ್ಚಿಸಲು ಬ್ಯಾಬರಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಇಂಗ್ಲಿಂಡ್‌ನಲ್ಲಿ ಸಂಶೋಧಕರ ಹೊಸ ಅಧ್ಯಯನ ಹೇಳಿದೆ.

ಪ್ರಾಥಮಿಕ ಹತ್ತು ವರ್ಷದ ಒಳಗಿನ ಮಕ್ಕಳಿಗೆ ಬ್ಯಾಬರಿ ಹೆಚ್ಚಿಸಲು ಅದರ ರಸವನ್ನು ನಿತ್ಯವೂ ನೀಡುವುದರಿಂದ ಅವರಲ್ಲಿ ಎಕಾಗ್ರತೆಯನ್ನು ಮೂಡಿಸಲು ಸಾಧ್ಯ. ಯಾರು ಹೆಚ್ಚಿ ಬ್ಯಾಬರಿ ಸೇವೆಯನ್ನು ಮಾಡಿಸಲು ಸಂಶಾಸರಿ ಒಂಬತ್ತು ಪಟ್ಟಿ ತ್ವರಣೆಯ ವಿಧಿಯನ್ನು ಕಾರ್ತಲ್ಯ ವೃದ್ಧಿಯಾಗುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯ.

ಮಕ್ಕಳಲ್ಲಿ ಧನಾತ್ಮಕ ಪ್ರತಿಕ್ರಿಯೆಯನ್ನು ಮೂಡಿಸಲೂ ಕೂಡ ಈ ಹೆಚ್ಚಿ ಸೇವನೆ ಒಂದು. ಇದರಿಂದ ಈ ಒಂದೆ ಆಕ್ರಿದೆಂಟ್ ಹೇರಳಾಗಿ ಸಿಗುತ್ತದೆ. ತೀವ್ರಾಕ್ಷರೆಯ ಪ್ರತ್ಯೇಕಿಯನ್ನು ಮೂಡಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



### ಗ್ರಾಹಕ ಸೈಹಿಕ ಅಲ್ಲ

ಬಿ.ಎಂ. ಹನೀಫ್ ಅವರ ಮುಖ್ಯಟ ಲೇಖನ 'ಮಿದ್ಯಾತ್ಮ ಕಾರು ದುರ್ಗಾಮ ದಾರೆ' ಮಾಹಿತಿಪೂರ್ವಾಣಿವಾಗಿದೆ. ಪ್ರಾಯೋಗಿಕವಾಗಿ ಯೋಜಿಸಿದರೆ ವಿದ್ಯುತ್ ಕಾರು ನಿವಾಹನಾ ವೆಚ್ಚ ಕಡಿಮೆ. ಆದರೆ ದೂರದ ಪ್ರಯಾಣದ ತೊಂದರೆಗಳನ್ನು ಎದುರಿಸಲಾರದೆ ಗ್ರಾಹಕ ಅದರಕ್ಕೆ ನೇರೆಡುವುದಿಲ್ಲ. ಕಾಗಾಗಲೇ ಕೆಲವು ಕಾರಿದ್ದರೂ ಯಾತ್ರೆಯಾಗಿಲ್ಲ. ಭಾರತದಂತಹ ರಸ್ವೆಗಳಿಗೆ ವಿದ್ಯುತ್ ಕಾರು ಸೂಕ್ತವೇ? ಎನ್ನುವ ಪ್ರಶ್ನೆಯನ್ನು ಲೇಖನ ಹುಟ್ಟಿ ಹಾಕಿದೆ.

—ಸು.ವಿಜಯಲಕ್ಷ್ಮಿ ಶಿವಮೋಗ್, ಏಸ್.ಲಕ್ಷ್ಮಣರಾಜ್ ಚಾಮರಾಜನಗರ ಎಂ.ಎಸ್.ಧರ್ಮೇಶಂದ್ರ ಡೇಷ್ಟ್ ಮುಗ್ಗಿ, ಗಾಂಥಾಳು ರಾಮೇಶ್ ಹತ್ತುದಾಗ್, ಕೇಂಜೇಶ್ ರ ಸೊಯೆನಾರಾಯಣ ರಾವ್ ಬೆಂಗಳೂರು

### ಅಸಹ್ಯ ಕಾಫಿ

'ದುಬಾರಿ ಕಾಫಿ' ಅರುಣ್ ಇಸ್ಲಾಮ್ ಅವರ ಬರಹ ಒಂದಿಗೆ ಅಸಹ್ಯ ಆಯಿತು. ನಮ್ಮ ಸಂಪ್ರದಾಯಿಕ ಕಾಫಿಯೇ ಚೆಂಡ.

—ವಿ.ಹಿ.ರಂಗನಾಥ್ ಮೈಸೂರು  
ಕಾಫಿ ಸ್ಟೀಯರಿಗೆ ಯಿಂಫಿ ಕೊಟ್ಟಿತು.  
—ಪಿ.ಜಯಪಂತ ಜ್ಯೇ ಕುಂದಾಪುರ

### ಜ್ಞಾನದ ವಿಸ್ತಾರ

ವಿಚಾರ ಲಹರಿ 'ವ್ಯಕ್ತ ಮಧ್ಯ' (ತೋಪ) ಅದ್ಭುತವಾದ ಚಿಂತನೆ. ಅವರು ಅಡಿಗರ ಪದ್ಯ 'ಮೋಹನ ಮುರಲ್'ಯನ್ನು ಪ್ರಸ್ತಾಪಿಸುತ್ತಾರೆ. ಅಡಿಗರ ಪ್ರಸಿದ್ಧ ಕವಿತೆ 'ರಾಮನವಮಿಯ ದಿವಸ'ದಲ್ಲಿಯೂ ವ್ಯಕ್ತ ಮಧ್ಯ ಪದ ಬಳಕೆಯಾಗಿದೆ. ಲೇಖಿಕರ ಜ್ಞಾನದ ವಿಸ್ತಾರದ ಬಗ್ಗೆ ಹೀಗೆ ಮೂಡಿತು.

—ಡಾ.ಕೈಲಜಾ ಕೊಪ್ಪರ ಕಲಿಮಾರಿ, ಕೆ.ಎಂಪುಧ್ರಾಯ ರಾವ್ ಮಂಡ್  
ಬಿಂಬಾಳ್ ಸೊಯೆನಾರಾಯಣ ರಾವ್

### ಸ್ಕಾಲಿಕ ಬರಹ

'ನಗರ ಯೋಜನೆಗಳಿಗೆ ಮಳಿಗೆ ಪರಿಕ್ಷೇ' (ರಘುನಾಥ್ ಚ.ಹ.) ಸ್ಕಾಲಿಕ. ಅತ್ಯಾಧುನಿಕ ತಂತ್ರಜ್ಞಾನ ಇದ್ದರೂ ಅದನ್ನು ಬಳಸಿ ತೊಂದರೆಯಿಂದ ಮುಕ್ತವಾಗಲು ಸಾಧ್ಯವಾಗಿಲ್ಲ.

—ಮಹಾರೋಪ ಕಾರ್ಯಕ್ರಮ ಶಿವಮೋಗ್, ರಾಜಕೇಶ್ವರ ಹಾದಿಮನಿ ಧಾರವಾದ

### ಸುಖಾಂತ್ಯ ಕಢಿ

ಸಣ್ಣಕಢಿ ಪ್ರತೀಕಾರ (ಮಧುರಾ ಕಣಿಕ್ ಮ್ಯಾರ್ಕೆಟ್) ಕುಶಾಕಲದಿಂದ ಓದಿಸಿಕೊಂಡು ಹೋಯಿತು. ಮನಸ್ಸಿಗೂ ಮುದ ನೀಡಿತು.

—ಗೀತಾರಾಯಸ್ ಬೆಂಗಳೂರು, ಕೊಟ್ಟಿಮಾ ಬಿಂಗರ್ಕೋಡು,  
ಲಲಿತಾ ಅಂಬಾಗಿಲು ಉಪ್ಪಂದ

## ಹಸಿವು ತಡೆಗೆ ಅಣಬೆ

ಅಣಬೆಯನ್ನು ಒಳಗೆ ತಯಾರಿಸಿದ ಆಹಾರವನ್ನು ಬೆಳ್ಗೆ ಉಪಾಹಾರದ ಸಮಯಾನ್ಯ ಸೇವಿಸಿದರೆ ಹಸಿವು ಅವ್ಯಾಪಿ ಕಾಡುವುದಿಲ್ಲ. ಏಕೆಂದರೆ ಅಣಬೆ ಮಾಂಸಾಹಾರ ಸೇವೆನೀಗಿತಲೂ ಹೆಚ್ಚು ಹೊಟ್ಟೆ ತುಳಿದ ತ್ವರಿತ್ಯಾಯನ್ನು ದೀರ್ಘ ಕಾಲ ಕೊಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಣಬೆಯಂತಹ ಸಸ್ಯ, ಮಾಂಸಾಹಾರಕ್ಕೆ ಪರ್ಯಾಯ ಎನ್ನುವುದ್ದು ಉಭಯಾಹಾರ. ಇದರಿಂದ ಅಧಿಕ ಪ್ರಮಾಣದ ಹೆಚ್ಚುಹೆಚ್ಚನ್ನು ಸಿಗುತ್ತದೆ. ಬೆಳ್ಗೆಯನ್ನು ಮಕ್ಕಳಿಗೆ ಅಣಬೆ ತುಂಬಾ ಪ್ರಯೋಜನಕಾರಿ. ದೇಹದ ತುಕದ ಸಮತೋಲವನ್ನು ಕೂಪಾಡಲೂ ಸಹ ಸಹಾಯ ಮಾಡುತ್ತದೆ. ಬೊಜ್ಜು ನಿಯಂತ್ರಣಕ್ಕು ನೇರವಾಗುತ್ತದೆ ಎನ್ನುವುದು ಸಂಶೋಧಕರ ವಾದ.

—ಟೀಪ್ಪೆ

### ಮಾಡರಿ ಗ್ರಂಥಾಲಯ

'ಅರ್ಮಿರಿಕದ ಲೈಬ್ರರಿಗಳಲ್ಲಿ...' (ಸಹನಾ ಶಾಂತಿಯಲ್ಲಿ) ಪ್ರವಾಸ ಕಥನ ಒಳಗೆ ಚೆನ್ನಾಗಿ ಮೂಡಿಬಂದಿದೆ. ಲೈಬ್ರರಿಗಳ ಹೊಸ ವಿವರಗಳನ್ನು ಲೇಖಿಕರು ನೀಡಿದ್ದಾರೆ. ನಮ್ಮುಲ್ಲಿ ಇಂತಹ ಲೈಬ್ರರಿ ನಿರ್ಮಿಸಲಿ.

—ವಿ.ಎಸ್.ಜ್ಯೋತಿಸುಂದರ್, ಚೆನ್ನಾಗೆ ರಮೇಶ್, ಮಧುರ ಸುಖಾಂತ್ಯ, ಸುದರ್ಶಾ ಬೆಂಗಳೂರು. ಕೆ.ಬಿ.ರಾಮಗುಂಡಿ ಬ್ಯೂಲೆಂಗಲ್, ರತ್ನಾಕರ ಹೆಚೆ ಮೂಡಬಿದರೆ, ರವೀಂದ್ರ ಶಿ.ಯಡವಳ್ಳಿ ಬೀಳಿಗಿ

### ಯಿಕ್ಕಬೆಂದ್ದು

'ಯಿಕ್ಕಬೆಂದ್ದ ಪ್ರಾಣ ಚಂದ್ರ' ಕಾಂಪೆಲ್ಸ್ ಅವರ ಲೇಖನ ತುಂಬಾ ವಿಶೇಷವಾಗಿ ಮೂಡಿಬಂದಿದೆ. ಯಿಕ್ಗಾನ ಕಲಾ ರಂಗದ ನಟ ಸಾರ್ವಭೌಮ ಚಿಟ್ಪಾಟ್ ರಾಮಚಂದ್ರ ಹೆಚೆ ಅವರನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

—ವಿಜಯಾನಂದ ಕಾಲವಾದ, ಮಬ್ಬಿ

### ಮಹಾದೇವದ ದಕ್ಷ್ಯ

'ಜಾಣ ಹೆಚ್ಚಿಗೆ ಯಲ್ಲಿ ಕೆರೆಂಬಿಫಿಲ್ಮ್ ಇಷ್ಟವಾಯಿತು. ಅವರ ಮುಖ ಚೆಹರೆ ನೋಡಿ ಉತ್ತರ ಭಾರತೀಯ ಎನ್ನಿಸಿತ್ತು. ರಂಗಭೂಮಿ ಹಿನ್ನೆಲೆಯ ಕನ್ನಡಿಗ ಎನ್ನುವುದು ಇನ್ನುಷ್ಟು ಶುಷಿ ಆಯಿತು.'

—ಶ್ರೀನಾಥ್ ಕೊನೆಟ್, ಬೆಂಗಳೂರು

### ಪ್ರಬುಂಧದಂಡಿತೆ

'ಅರ್ಲಿನ ಫೆಂಸ್ ಪ್ರಾಕ್' (ಗಿರಿಜಾ ಕಂಕರ್) ಲೇಖನವು ಬರೆದಿದ್ದನ್ನೇ ಬರೆದು ಪ್ರಜ್ಞ ತುಂಬಿದಂಡಿತೆ. ಅರ್ಲಿನದ ಮೇಲೆ ಬರೆದ ಪ್ರಬುಂಧದಂಡಿತೆ.

—ಎಚ್.ಎಸ್. ಶ್ರೀಮತಿ, ಬೆಂಗಳೂರು

### ಬದಲಾಗಿದೆ

ಪ.ನಾ. ಹರೀಶಕುಮಾರ್ ಅವರ ಸ್ನೇಹ್ ವಿಲೀಯಂ ಹೂವಿನ ಕುರಿತ ಲೇಖನದಲ್ಲಿ ಚಿತ್ರಗಳು ತಪ್ಪಾಗಿ ಮುದ್ರಿತಗೊಂಡಿವೆ ಎಂದು ಭಾವಿಸುತ್ತೇನೆ. ಚಿತ್ರದಲ್ಲಿರುವ ಹೂಗಳು ಬ್ಲೀಡಿಂಗ್ ಹಾಟ್ ಹೂಗಳು.

—ಹನುಮಂತ ಕೆಂಪ್ಸ್ ಹೌದು

ಹೌದು, ತಪ್ಪಾಗಿದೆ. (—ಸ.೦.)

### ಕಾವ್ಯಸ್ವರ್ದಿ

'ದ.ರಾ.ಬೇಂದ್ರೆ ಕಾವ್ಯಕೂಟ' ಸಾಕ್ಷತ್ಕೇಳತ್ತರ ವಿದ್ಯಾ ಥಿಗಳಿಗೆ  
'ದ.ರಾ.ಬೇಂದ್ರೆ ಸ್ವರ್ತಿ ಕವನ ಸ್ವರ್ಥ 11' ಏಫ್‌ಡಿಸಿದೆ. ಸ್ವಾತಕೋತ್ತರ ಪದವಿಯಲ್ಲಿರುವ ವಿದ್ಯಾರ್ಥಿ ಭಾಗವಹಿಸಬಹುದು. ಪ್ರವೇಶ ತುಲ್ಯ ಇಲ್ಲ. ವಿವರಕ್ಕೆ: ವಿಳಾ: ನಂ22, ಶ್ರೀಗುರುದತ್ತ ನಿಲಯ, 1ನೇ ತಿರುವು, ನೇರಾಜಿ ನಗರ, ಮತ್ತಿಕೆರೆ ಬೆಂಗಳೂರು 54 ಮೇ. 9972109209